

ಮಂಗಳೂರು ವಿಶ್ವವಿದ್ಯಾನಿಲಯ

ಸಂ.ಮಂವಿ/ಆಡಳಿತ/ಅಧೀಕ್ಷಕರು/2013-14

ಕುಲಸಚಿವರ ಕಳೇರಿ

ಮಂಗಳಗಂಗೋತ್ತಿ-574 199

ದಿನಾಂಕ: 13.12.2022

ಕಳೇರಿ ಆದೇಶ

ಉಲ್ಲೇಖ: 1) ಕಳೇರಿ ಆದೇಶ ಸಂಖ್ಯೆ: ಮಂ.ವಿ/ಆಡಳಿತ/ಅಧೀಕ್ಷಕರು/2013-14

ದಿನಾಂಕ: 12.04.2022

2) ಕುಲಸಚಿವರ ಅಧಿಕೃತ ಜಾಪನ ಸಂಖ್ಯೆ: ಮ.ವಿ/24/ಸಿಬ್ಬಂದಿ (ಇ2)/2017-18

ದಿನಾಂಕ: 07.06.2022

ವಿಶೇಷಾಧಿಕಾರಿ	- ಡಾ. ಯಶಸ್ವಿನಿ.ಬಿ
ಸಹಾಯಕ ಕುಲಸಚಿವರು	- ಶ್ರೀಮತಿ. ನಾಗವೇಣಿ ಹಿ
ಅಧೀಕ್ಷಕರು	- ಶ್ರೀಮತಿ ಸುಚಿತ್ರೆ ಎಂ ನಾಯ್ - ವಿಭಾಗದ ಈ ಕೆಳಗೆ ಸೂಚಿಸಿದ ಕಾರ್ಯನಿರ್ವಾಹಕರ ಕಡತಗಳ ಜೊತೆಗೆ ವಿಭಾಗದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವುದು.

ಬಿಗ - ಶ್ರೀಮತಿ ವಿಶಾಲಾಕ್ಷ್ಮಿ ಕೆ ಎನ್, ಪ್ರಥಮ ದರ್ಜೆ ಸಹಾಯಕರು

1. ಎಲ್ಲಾ ವಿಭಾಗಗಳ/ಫಟಕ ಕಾಲೇಜು/ಅಧೀನ ಕಾಲೇಜುಗಳ, ಎಲ್ಲಾ ಕಳೇರಿ (ಕಾರ್ಯಕಾರಿ ಅಭಿಯಂತರರು, ಗ್ರಂಥಾಲಯ, ಕುಲಪತಿಯವರ ಕಳೇರಿ, ದೂರ ತಿಕ್ಕಣ ಕೇಂದ್ರಗಳಿಗೆ) ಅಕ್ಷರಾಂಶ ಉಪಕರಣಗಳ ವಿರೀದಿ ಮತ್ತು ನಿರ್ವಹಣೆ.
2. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗ, ಎಲ್ಲಾ ಕಳೇರಿ (ಕಾರ್ಯಕಾರಿ ಅಭಿಯಂತರರು, ಗ್ರಂಥಾಲಯ ಕುಲಪತಿಯವರ ಕಳೇರಿ, ದೂರ ತಿಕ್ಕಣ ಕೇಂದ್ರ), ಫಟಕ/ಅಧೀನ ಕಾಲೇಜುಗಳ ಕಳೇರಿ/ಎಲ್ಲಾ ವಿಭಾಗಗಳಿಗೆ ಪೀಠೋಪಕರಣ ವಿರೀದಿ ಕುರಿತು.
3. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ ಫೈಕ್ಸ್‌ಎಗ್‌ಫಾರ್ಕ್ ಅಳವಡಿಸುವ ಕುರಿತು.
4. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ, ಎಲ್ಲಾ ಕಳೇರಿ/ಫಟಕ/ಅಧೀನ ಕಾಲೇಜುಗಳಿಗೆ ಫ್ಯಾಕ್ಸ್‌ಯಂತ್ರ/Franking Machine/Fire Extinguisher ವಿರೀದಿ ಮತ್ತು ನಿರ್ವಹಣೆ ಕುರಿತು.
5. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ, ಎಲ್ಲಾ ಕಳೇರಿ (ಕಾರ್ಯಕಾರಿ ಅಭಿಯಂತರರು, ಗ್ರಂಥಾಲಯ ಕುಲಪತಿಯವರ ಕಳೇರಿ, ದೂರ ತಿಕ್ಕಣ ಕೇಂದ್ರ), ಫಟಕ/ಅಧೀನ ಕಾಲೇಜುಗಳ ಕಳೇರಿ/ವಿಭಾಗಗಳಿಗೆ ಬೇಕಾಗುವ ನಮೂನೆ, ಸರ್ಟಿಫಿಕೇಟುಗಳನ್ನು ಮುದ್ರಿಸುವ ಹಾಗೂ ಪೇಪರು ಮತ್ತು ಕಂಪ್ಯೂಟರ್ ಸ್ಕ್ರೇನರಿಗಳನ್ನು ವಿರೀದಿಸುವ ಕುರಿತು.
6. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ, ಎಲ್ಲಾ ಕಳೇರಿ (ಕಾರ್ಯಕಾರಿ ಅಭಿಯಂತರರು, ಗ್ರಂಥಾಲಯ ಕುಲಪತಿಯವರ ಕಳೇರಿ, ದೂರ ತಿಕ್ಕಣ ಕೇಂದ್ರ) ಫಟಕ/ಅಧೀನ ಕಾಲೇಜುಗಳಿಗೆ UPS ಗಳನ್ನು ವಿರೀದಿಸುವ ಬಗ್ಗೆ.
7. ONLINE ADMISSION SOFTWARE ಕುರಿತು.
8. ದೂರ ತಿಕ್ಕಣ ಕೇಂದ್ರಕ್ಕೆ ಅಧ್ಯಯನ ಸಾಮಾಗ್ರಿಗಳ ಮುದ್ರಣ ಕುರಿತು.
9. ಗ್ರಂಥಾಲಯದಲ್ಲಿರುವ ಅಂತರಾಲ ಮೀಡಿಯ ನೆಟ್ ವರ್ಕ್ ಬಗ್ಗೆ.
10. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ, ವಸತಿ ನಿಲಯಗಳಿಗೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಫೀಲ್ಡ್ ಮಾರ್ಕೆಟ್ ಕೆ.ಎಂ. ಕಾರ್ಯಪ್ಲಾನ್ ಕಾಲೇಜು, ಹಾಗೂ ವಸತಿ

ನಿಲಯ ಮತ್ತು ಸ್ವಾತಕೋತ್ತರ ಕೇಂದ್ರ, ಚಿಕ್ಕಅಳುವಾರ ವಿವಿಧ ವಿಭಾಗಗಳ ಹಾಗೂ ವಸತಿ ನಿಲಯಗಳಿಗೆ C.C Camera ಅಥವಡಿಕೆ ಮತ್ತು ನಿರ್ವಹಣೆ ಕುರಿತು.

11. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಫೀಲ್ಡ್ ಮಾರ್ಕೆಟ್ ಕೆ.ಎಂ. ಕಾರ್ಯಾಲಯ ಕಾಲೇಜು, ಮತ್ತು ಸ್ವಾತಕೋತ್ತರ ಕೇಂದ್ರ, ಚಿಕ್ಕಅಳುವಾರ ಇಲ್ಲಿಗೆ Biometric machine ಅಥವಡಿಕೆ ಮತ್ತು ನಿರ್ವಹಣೆ ಕುರಿತು.
- 12.ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧ, ಸ್ವಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ/ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು/ಫೀಲ್ಡ್ ಮಾರ್ಕೆಟ್ ಕೆ.ಎಂ.ಕಾರ್ಯಾಲಯ ಕಾಲೇಜು, ಮಡಿಕೇರಿ ಇಲ್ಲಿಗೆ Video Conference System ಅಥವಡಿಕೆ ಮತ್ತು ನಿರ್ವಹಣೆ ಕುರಿತು.
13. ಪೀಠೋಪಕರಣಗಳ ಮತ್ತು ಇತರ ಸಾಮಾನ್ಯಗಳ ವಹಿ ನಿರ್ವಹಣೆ – ದಾಸ್ತಾನು ಪರಿಶೀಲನಾ ವರದಿಗಳು.
- 14.ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸಿದ ಇತರ ಯಾವುದೇ ಕೆಲಸ ಕಾರ್ಯಗಳು.

ಬಿ೨- ಕು. ಜ್ಯೋತಿ, ಪ್ರಥಮ ದಜೆ ಸಹಾಯಕಿ

1. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ, ಎಲ್ಲಾ ಕಬೇರಿ, ಕುಲಪತಿಯವರ ಕಬೇರಿ ಸಹಿತ ಇಂಟರ್ ಕಾರ್ಮ್/EPABX System ಅಥವಡಿಕೆ ಮತ್ತು ನಿರ್ವಹಣೆ ಕುರಿತು.
2. ಕಂಪ್ಯೂಟರ್/ಪ್ರಿಂಟರ್/ಲ್ಯಾಪ್‌ಟಾಪ್‌ಗಳ ವಾರ್ಷಿಕ ನಿರ್ವಹಣೆ.
3. ಸರ್ಕಾರಿ ದಿನಾಚರಣೆ ಬಾವುಟ/ಶಿಕ್ಷಕರ ದಿನಾಚರಣೆ ಬಾವುಟ
4. ಶಿಷ್ಟಾಳಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಕಡತಗಳು.
5. ಕುಲಸಚಿವರ ಕಚೇರಿಯ ಸಿಬ್ಬಂದಿಗಳ ನಿವೃತ್ತಿ/ಅಯುಧಪೂಜೆ ಕಾರ್ಯಕ್ರಮ ಇತ್ತಾದಿ.
6. ಕಾರ್ಡ್‌ಲೆಸ್ ಪೋನ್ ಏರಿದಿ ಮತ್ತು ನಿರ್ವಹಣೆ ಕುರಿತು.
7. ಆಪ್ತಾಖೀಯ ಸಿಬ್ಬಂದಿಗಳಿಗೆ ಹಾಗೂ ವಾಹನ ಜಾಲಕರಿಗೆ ಸಮವಸ್ತು, ಶೂ, ಪೂರ್ವೇಕೆ.
8. ಕುಲಸಚಿವರ ಕಚೇರಿಯಲ್ಲಿರುವ ಟೈಪೀಂಗ್ ಮಿಶನ್ ಏರಿದಿ ಮತ್ತು ನಿರ್ವಹಣೆ
9. ಕಂಪ್ಯೂಟರ್ ಟೋನರ್ ರೀಫಿಲ್‌ಲೈನ್‌ಗೆ ಸಂಬಂಧಿಸಿದ ಕಡತಗಳು.
- 10.ಕಂಪ್ಯೂಟರ್ ಕಾಟ್ರೇಜ್ ಏರಿದಿ ಸಂಬಂಧಿಸಿದ ಕಡತಗಳು.
- 11.ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.

ಬಿ೩ - ಶ್ರೀ ಜನಾಧರನ್, ದ್ವಿತೀಯ ದಜೆ ಸಹಾಯಕರು

1. ವಾಹನಗಳ ಏರಿದಿ ಹಾಗೂ ನಿರ್ವಹಣೆ – ದುರಸ್ತಿ ವೆಚ್ಚ, ಇಂಧನ ವೆಚ್ಚ, ಇನ್ಸ್ಲೋರನ್ಸ್, ವಾಹನ ತೆರಿಗೆ, ಯೋಗ್ಯತಾ ಪ್ರಮಾಣ ಪತ್ರ, ವಾಹನಗಳ ನಿರ್ವಹಣೆ/ಹರಾಜು – ವಿಲೇವಾರಿ. ಗ್ರಂಥಾಲಯದಲ್ಲಿರುವ ಜನರೇಟರ್‌ನ ಇಂಧನ ಬಿಲ್‌ನ ಪಾವತಿ.
2. ಮಂಗಳೂರು ವಿಶ್ವವಿದ್ಯಾನಿಲಯದ ಡ್ಯೂರಿ, ಕ್ಯಾಲೆಂಡರ್, ಟೇಬಲ್ ಕ್ಯಾಲೆಂಡರ್, ಎಸ್‌ಕ್ಯೂಟಿವ್ ಡ್ಯೂರಿ, ಗ್ರೇಟಿಂಗ್ ಕಾರ್ಡ್ ಮುದ್ರಣ ಬಗ್ಗೆ.
3. ಸಾರ್ವತ್ರಿಕ ರಚಾ ಪಟ್ಟಿಯ ಅಧಿಸೂಚನೆ, ಸಮಯ ಪರಿಪಾಲನೆ.
4. ವಿಶ್ವವಿದ್ಯಾನಿಲಯದ ಅಧಿಕಾರಿಗಳ ಪ್ರತ್ಯಾಧಿಕಾರ (delegation of powers)ಕ್ಕೆ ಸಂಬಂಧಿಸಿದ ಕಡತಗಳು.
5. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.
6. ವಾಹನಗಳನ್ನು ಅವಶ್ಯಕತೆಗಳನ್ನುವಾಗಿ ಹಂಚಿಕೆ ಮಾಡುವುದು.

ಬಿ೪ - ಕುಮಾರಿ. ತೇಜಸ್ಸಿನಿ

1. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ, ಎಲ್ಲಾ ಕಬೇರಿ (ಕಾರ್ಯಕಾರಿ ಅಭಿಯಂತರರು, ಗ್ರಂಥಾಲಯ ಕುಲಪತಿಯವರ ಕಬೇರಿ, ದೂರ ಶಿಕ್ಷಣ ಕೇಂದ್ರ), ಘಟಕ/ಅಧೀಕ್ಷಕ ಕಾಲೇಜುಗಳ ಕಬೇರಿ/ವಿಭಾಗಗಳಿಗೆ ಕಂಪ್ಯೂಟರ್/ಪ್ರಿಂಟರ್‌ಗಳ ಏರಿದಿ ಹಾಗೂ ದುರಸ್ತಿ ಬಗ್ಗೆ.

2. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ ಬೇಕಾಗುವ ಲ್ಯಾಪೋಟಾಪ್‌ಗಳನ್ನು ಖರೀದಿಸುವ ಬಗ್ಗೆ.
3. ನ್ಯೂಸ್‌ಲೆಟರ್‌ಗೆ ಸಂಬಂಧಿಸಿದ ಕಡತಗಳು.
4. ಹಳೆಯ ದಿನಪತ್ರಿಕೆ ಹಾಗೂ ಇತರ ಅನುಪಯುಕ್ತ ಕಾಗದ ಪತ್ರಗಳ ಹರಾಜು ಬಗ್ಗೆ.
5. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.

ಬಿಂ - ಶ್ರೀ ದಿಲೀಪ್

1. ವಿಶ್ವವಿದ್ಯಾನಿಲಯದ ಎಲ್ಲಾ ಸಿಬ್ಬಂದಿಗಳ ವೈದ್ಯಕೀಯ ವೆಚ್ಚದ ಮರುಭರಣ ಬಿಲ್ಲುಗಳ ಪಾವತಿ ಹಾಗೂ ಮುಂಗಡ ಪಾವತಿ ಬಗ್ಗೆ.
2. ವಿಶ್ವವಿದ್ಯಾನಿಲಯದ ಕಫೇರಿ/ವಿಭಾಗಗಳ ಮುದ್ರಿತ ಕವರು, ಘೇಲ್ ಪ್ರಾಡ್, ಘೇಲ್ ರ್ಯಾಪರ್ ಇತ್ಯಾದಿ ಸಾಮಾಗ್ರಿಗಳ ಖರೀದಿ ಹಾಗೂ ಬಟವಾಡೆ.
3. ಜೋತಿ ಸಂಚೇವನಿ ಸೌಲಭ್ಯಗಳನ್ನು ಸಿಬ್ಬಂದಿ ಮತ್ತು ಅವಲಂಬಿತರಿಗೆ ನೀಡುವ ಬಗ್ಗೆ, Health Profile, ಸಿದ್ಧಪಡಿಸುವ ಬಗ್ಗೆ, ಮೆಡಿಕಲ್ ಪಾಲಿಸಿ ಸ್ಟೇಮ್ ಅಥವಡಿಸುವ ಬಗ್ಗೆ.
4. ಖಾಸಗಿ ಆಸ್ವತ್ತಗಳೊಂದಿಗೆ ಒಡಂಬಡಿಕೆ (MOU) ಮಾಡಿಕೊಳ್ಳುವ ಬಗ್ಗೆ.
5. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ ಎಲ್ಲಾ ಕಫೇರಿ (ಕಾರ್ಯಕಾರಿ ಅಭಿಯಂತರರು, ಗ್ರಂಥಾಲಯ, ಕುಲಪತಿಯವರ ಕಫೇರಿ, ದೂರ ಶಿಕ್ಷಣ ಕೇಂದ್ರ), ಘಟಕ/ಅಧೀನ ಕಾಲೇಜು/ಕಫೇರಿ/ವಿಭಾಗಗಳಿಗೆ ಜೆರಾಕ್ಸ್ ಯಂತ್ರ ಖರೀದಿ ಮತ್ತು ನಿರ್ವಹಣೆ ಕುರಿತು (ಜೆರಾಕ್ಸ್ ಪೇಪರು ಸಹಿತ).
6. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ, ಎಲ್ಲಾ ಕಫೇರಿ (ಕಾರ್ಯಕಾರಿ, ಗ್ರಂಥಾಲಯ ಕುಲಪತಿಯವರ ಕಫೇರಿ, ದೂರ ಶಿಕ್ಷಣ ಕೇಂದ್ರ), ಘಟಕ/ಅಧೀನ ಕಾಲೇಜುಗಳ ಕಫೇರಿ/ವಿಭಾಗಗಳಿಗೆ ಡುಪ್ಲೊ ಯಂತ್ರ ಖರೀದಿ ಮತ್ತು ನಿರ್ವಹಣೆ (ಡುಪ್ಲೊ ಪೇಪರು ಸಹಿತ).
7. ಕುಲಸಚಿವರ ಕಫೇರಿಯ ಲೇಖನ ಸಾಮಾಗ್ರಿ (ಪೇಪರು ಹೊರತು ಪಡಿಸಿ) ಖರೀದಿ ಹಾಗೂ ಸ್ಕೂಲ್‌ಕೋರ್ಟರ ವಿಭಾಗಗಳ ಲೇಖನ ಸಾಮಾಗ್ರಿ ಬಿಲ್ಲುಗಳ ಪಾವತಿ.
8. E-office ಕಡತ ನಿರ್ವಹಣೆ
9. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.

ಬಿಂ - ಶ್ರೀಮತಿ ಶಾಂಭವಿ ಹಿರಿಯ ಬೆರಳಚ್ಚುಗಾತ್ಮಕ

1. ಲೆಕ್ಕೆ ಪರಿಶೋಧನಾ ವಿಚಾರಣೆಗೆ ಸಂಬಂಧಿಸಿದ ಕಡತಗಳು, ಎ.ಜಿ ಆಡಿಟ್ ಸಹಿತ.
2. ಹಣಕಾಸು ವಿಭಾಗಕ್ಕೆ ವಾರ್ಷಿಕ ಆಯವ್ಯಯ ಅಂದಾಜುಗಳ ವಿವರ ಸಲ್ಲಿಕೆ.
3. ರಾಷ್ಟ್ರೀಯ ಸೇವಾ ಯೋಜನೆಗೆ ಸಂಬಂಧಿಸಿ ಅನುದಾನ ಹಂಚಿಕೆ ಕಡತಗಳು, ಬ್ಯಾಡ್‌, ದಿನಚರಿ ಪ್ರಸ್ತರ, ಅರ್ಹತಾ ಪತ್ರ ಮುದ್ರಣ ಹಾಗೂ ಲ್ಯಾಪೋಟಾಪ್ ಒದಗಿಸುವ ಬಗ್ಗೆ.
4. ವಿಭಾಗಗಳಿಗೆ ಅಂಚೆ ಚೀಟಿ ಮಂಜೂರಾತಿ.
5. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.
6. ವಿಭಾಗದ ಎಲ್ಲಾ ಬೆರಳಚ್ಚು ಕಾರ್ಯ ನಿರ್ವಹಣೆ ಹಾಗೂ ಸದರಿ ವಿಭಾಗದ ಸಭೆಗಳಿಗೆ ಹಾಜರಾಗಿ ನಡಾವಳಿ ತಯಾರಿಸಿ ಮಂಡಿಸುವುದು.

ಬಿಂ - ಕುಮಾರಿ. ರಂಜಿತಾ

1. ರಚಾ ಪ್ರಯಾಣ ಸೌಲಭ್ಯ ಸ್ವಂತ ಉರಿನ ಪ್ರಯಾಣ ಸೌಲಭ್ಯ (LTC/HTC) –ಮಂಜೂರಾತಿ ಮುಂಗಡ ಪಾವತಿ.

2. ಕಾರ್ಯಕಾರಿ ಅಭಿಯಂತರರ/ವಿಶ್ವವಿದ್ಯಾನಿಲಯದ ಅಧಿಕಾರಿಗಳ ವಿವಿಧ
ಕಬೀರ/ವಿಭಾಗ/ಫಟಕ/ಅಧೀನ ಕಾಲೇಜುಗಳ ಸಿಬ್ಬಂದಿಗಳ ಪ್ರಯಾಣ ಭತ್ಯ ಬಿಲ್ಲು
(ಕುಲಸಚಿವರು(ಪ)/ಹಣಕಾಸು ವಿಭಾಗ ಹೊರತುಪಡಿಸಿ)
3. ಅತಿಥಿಗೃಹದ ಬೇಡಿಕೆಗಳ ನಿರ್ವಹಣೆ ಹಾಗೂ ಅತಿಥಿಗೃಹಗಳಿಗೆ ಸಾಮಾಗ್ರಿಗಳನ್ನು ಒದಗಿಸುವ ಬಗ್ಗೆ,
ಅತಿಥಿಗೃಹಗಳ ಕೊರಡಿ ಒದಗಿಸುವ ಬಗ್ಗೆ, ಅತಿಥಿಗೃಹಗಳಿಗೆ ಎ.ಸಿ. ಅಳವಡಿಕೆ, ಕೇಬಲ್ ಸಂಪರ್ಕದ
ಲೆಕ್ಕು ವೆಚ್ಚೆ.
4. ವಿಶ್ವವಿದ್ಯಾನಿಲಯ ಸಿಬ್ಬಂದಿಗಳಿಗೆ, ಸ್ವಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ದೂರ ಶೈಕ್ಷಣ ಕೇಂದ್ರ,
ಸ್ವಾತಕೋತ್ತರ ವಿದ್ಯಾರ್ಥಿಗಳಿಗೆ ಗುರುತುಚೇಟಿ ನೀಡುವ ಬಗ್ಗೆ.
5. ಕುಲಪತಿಯವರ/ಕುಲಸಚಿವರ ದಿನಪತ್ರಿಕೆಗಳ ಕಡತಗಳು
6. ಸ್ಥಿರ ದೂರವಾಣಿ/ಹೊಸ ಜೋಡಣೆ ಹಾಗೂ ನಿರ್ವಹಣೆ ಬಿಲ್ಲು ಪಾವತಿ.
7. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.

ಬಿಲ್ - ಶರತ್ ರಾಜ್ ಕೆ.

1. ಅಂಚೆ ಖಾತೆ ಸರ್ವಿಸ್, ಅಂಚೆ ಚೀಟಿ ಲಿರೀಡಿ ಮತ್ತು ನಿರ್ವಹಣೆ
2. ದಿನಪತ್ರಿಕೆಯ ಜಾಹೀರಾತಿನ ದರ ನಿಗದಿ ಬಗ್ಗೆ.
3. ಮಂಗಳಾರು ವಿಶ್ವವಿದ್ಯಾನಿಲಯದ ದಾಖಲಿಸಿರುವ ಮುದ್ರಾಣಾಲಯದ ಬಗ್ಗೆ.
4. ಎಫ್. ಎಂ. ಕೆ.ಎಂ.ಸಿ ಇಲ್ಲಿನ ದಾಸ್ತಾನು ಪರೀಶೀಲನೆ ಬಗ್ಗೆ.
5. E-office ನಿರ್ವಹಣೆ
6. ಕುಲಸಚಿವರ ಕಬೀರಿಯ ಪತ್ರಗಳು/ಕಾರ್ಯಸೂಚಿ/ನಡವಳಿ ಇತ್ಯಾದಿಗಳ ರವಾನೆ ನಿರ್ವಹಣೆ
7. ಸ್ವೇಶನರಿ ಸಾಮಾಗ್ರಿಗಳನ್ನು ಹಂಚಿಕೆ ಮಾಡಲು ಸಂಬಂಧಪಟ್ಟ ವಿಷಯ ನಿರ್ವಹಕರಿಗೆ
ಸಹಕರಿಸುವುದು.
8. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.

ಬಿ೯ - ಶರಣ್ ಶೆಟ್ಟಿ

1. E-office ನಿರ್ವಹಣೆ
2. ಒಳ ಅಂಚೆ ಸ್ವೀಕೃತಿ ಹಾಗೂ ನಿರ್ವಹಣೆ/ಬಿಲ್ ಗೆ ಸಹಕರಿಸುವುದು.
3. ಸ್ವೇಶನರಿ ಸಾಮಾಗ್ರಿಗಳನ್ನು ಹಂಚಿಕೆ ಮಾಡಲು ಸಂಬಂಧಪಟ್ಟ ವಿಷಯ ನಿರ್ವಹಕರಿಗೆ
ಸಹಕರಿಸುವುದು.
4. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.

ಬಿ೧೦ - ಶ್ರೀ ಬಿಳಿಯ ದೇವಾಡಿಗ

1. ಒಳ ಅಂಚೆ ಸ್ವೀಕೃತಿ ಹಾಗೂ ನಿರ್ವಹಣೆ.
2. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.

ಬಿ೧೧ - ಶ್ರೀ ಜಯ ಕುಮಾರ್

1. ಎಲ್ಲಾ ಒಳ ಅಂಚೆ/ಟಪ್ಪಾಲು ಸ್ಕೂಲಿನ್‌ಗೆ ನಿರ್ವಹಣೆ
2. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.

ಎ. ಶ್ರೀ ನಾರಾಯಣ- ಅನುಚರ

1. ವಿಭಾಗದ ಎಲ್ಲಾ ಕಡತಗಳನ್ನು ಆಯಾಯ ವಿಭಾಗಕ್ಕೆ ನೀಡುವುದು
2. ವಿಭಾಗದ ಅಧೀಕ್ಷಕರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.
3. ಸ್ವೇಶನರಿ ಸಾಮಾಗ್ರಿಗಳನ್ನು ಹಂಚಿಕೆ ಮಾಡಲು ಸಂಬಂಧಪಟ್ಟ ವಿಷಯ ನಿರ್ವಹಕರಿಗೆ
ಸಹಕರಿಸುವುದು.

೧೨. ಶ್ರೀ ಪುಷ್ಟರಾಜ್ ('ಡಿ' ಗ್ರಾಮ)

1. E-office ನಿರ್ವಹಣೆಯಲ್ಲಿ ಶರತ್ ಜಾಬ್‌ಟೈಪಿಸ್ ಇವರಿಗೆ ಸಹಕರಿಸುವುದು.
2. ಕುಲಸಚಿವರ ಕಟ್ಟೇರಿಯ ಪತ್ರಗಳು/ಕಾರ್ಯಸೂಚಿ/ನಡವಳಿ ಇತ್ಯಾದಿಗಳ ರವಾನೆ ನಿರ್ವಹಣೆ
3. ಸ್ವೇಶನರಿ ಸಾಮಾಗ್ರಿಗಳನ್ನು ಹಂಚಿಕೆ ಮಾಡಲು ಸಂಬಂಧಪಟ್ಟ ವಿಷಯ ನಿರ್ವಹಕರಿಗೆ ಸಹಕರಿಸುವುದು.
4. ದುಪ್ಲೋ ನಿರ್ವಹಣೆ
5. ವಿಭಾಗದ ಅಧಿಕೃತರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು

೧೩. ಶ್ರೀಮತಿ ವನಿತ ('ಡಿ' ಗ್ರಾಮ)

1. E-office ನಿರ್ವಹಣೆಯಲ್ಲಿ ಶರತ್ ರಾಜ್ ಕೆ. ಜಾಬ್‌ಟೈಪಿಸ್ ಇವರಿಗೆ ಸಹಕರಿಸುವುದು.
2. ವಿಭಾಗದ ಎಲ್ಲಾ ಕಡತಗಳನ್ನು ಆಯಾಯ ವಿಭಾಗಕ್ಕೆ ನೀಡುವುದು
3. ವಿಭಾಗದ ಅಧಿಕೃತರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.
4. ಸ್ವೇಶನರಿ ಸಾಮಾಗ್ರಿಗಳನ್ನು ಹಂಚಿಕೆ ಮಾಡಲು ಸಂಬಂಧಪಟ್ಟ ವಿಷಯ ನಿರ್ವಹಕರಿಗೆ ಸಹಕರಿಸುವುದು.

೧೪. ಕುಮಾರಿ. ಸುಪ್ರಿಯಾ ('ಡಿ' ಗ್ರಾಮ)

1. E-office ನಿರ್ವಹಣೆಯಲ್ಲಿ ಶರತ್ ಜಾಬ್‌ಟೈಪಿಸ್ ಇವರಿಗೆ ಸಹಕರಿಸುವುದು.
2. ವಿಭಾಗದ ಎಲ್ಲಾ ಕಡತಗಳನ್ನು ಆಯಾಯ ವಿಭಾಗಕ್ಕೆ ನೀಡುವುದು
3. ವಿಭಾಗದ ಅಧಿಕೃತರು/ಅಧಿಕಾರಿಗಳು ಸೂಚಿಸುವ ಇತರ ಯಾವುದೇ ಕೆಲಸ ಕಾರ್ಯಗಳು.
4. ಸ್ವೇಶನರಿ ಸಾಮಾಗ್ರಿಗಳನ್ನು ಹಂಚಿಕೆ ಮಾಡಲು ಸಂಬಂಧಪಟ್ಟ ವಿಷಯ ನಿರ್ವಹಕರಿಗೆ ಸಹಕರಿಸುವುದು.

ಸೂಚನೆ:-

1. ಎಲ್ಲಾ ಲಿಷಯ ನಿರ್ವಹಕರುಗಳು ಅಧಿಕೃತರ ಮುಖಾಂತರ ಮೇಲಾಧಿಕಾರಿಗಳಿಗೆ ಕಡತಗಳನ್ನು ಮಂಡಿಸುವುದು.
2. ಮೇಲೆ ನಿಗದಿ ಪಡಿಸಿರುವ ಕರ್ತವ್ಯಗಳಲ್ಲದೆ ಅಗತ್ಯ ಸಂದರ್ಭದಲ್ಲಿ ಮೇಲಾಧಿಕಾರಿಗಳು ವಹಿಸುವ ಇತರ ಕರ್ತವ್ಯಗಳನ್ನು ಲಿಷಯ ನಿರ್ವಹಕರುಗಳು ನಿರ್ವಹಿಸತಕ್ಕದ್ದು.


ಕುಲಸಚಿವರ ಪರಾಗ | ೧೨/೨೨

ಽಂಗ,

ಸಂಬಂಧಪಟ್ಟ ವಿಷಯ ನಿರ್ವಹಕರುಗಳಿಗೆ.

ಪ್ರತಿ:

1. ವಿಶೇಷಾಧಿಕಾರಿ, ಕುಲಸಚಿವರ ಕಟ್ಟೇರಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ತಿ.
2. ಸಹಾಯಕ ಕುಲಸಚಿವರು, ಸಿಬ್ಬಂದಿ ವಿಭಾಗ, ಕುಲಸಚಿವರ ಕಟ್ಟೇರಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ತಿ
3. ಅಧಿಕೃತರು, ಆಡಳಿತ ವಿಭಾಗ, ಕುಲಸಚಿವರ ಕಟ್ಟೇರಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ತಿ.